



# ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ

ಮುಕ್ತಗಂಗೋತ್ರಿ, ಮೈಸೂರು-570006

ಇಂಜಿನಿಯರಿಂಗ್ ವಿಭಾಗ

No: KSOU/ES/10/2019-20

Date: 10.12.2019

## ದರಪಟ್ಟಿ ಆಹ್ವಾನ ಪ್ರಕಟಣೆ

ವಿಷಯ: ಮಾನ್ಯ ಕುಲಪತಿಗಳ ಅಧಿಕೃತ ನಿವಾಸಕ್ಕೆ ಅಗತ್ಯ ಸಾಮಗ್ರಿಗಳನ್ನು ಖರೀದಿಸುವ ಸಂಬಂಧ ದರಪಟ್ಟಿ ಆಹ್ವಾನದ ಬಗ್ಗೆ

ಉಲ್ಲೇಖ: ಮಾನ್ಯ ಕುಲಪತಿಗಳ ಅನುಮೋದನೆ ದಿನಾಂಕ: 09.12.2019

ಮಾನ್ಯ ಕುಲಪತಿಗಳ ಅಧಿಕೃತ ನಿವಾಸಕ್ಕೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಉದ್ದೇಶಿಸಲಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಈ ಕೆಳಕಂಡ ನಮೂದಿಸಿರುವ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ದರಪಟ್ಟಿಯನ್ನು ಆಹ್ವಾನಿಸಲಾಗಿದ್ದು ಸದರಿ ಕೆಲಸಗಳನ್ನು ನಿರ್ವಹಿಸಲು ತಗಲುವ ವೆಚ್ಚದ ಕನಿಷ್ಠ ದರವನ್ನು (ನಿಯಮಾನುಸಾರ ಚಾಲ್ತಿ ವರ್ಷದ ತೆರಿಗೆಗಳನ್ನು ಒಳಗೊಂಡಂತೆ) ನಮೂದಿಸಿ ಮೊಹರು ಮಾಡಿದ ಲಕೋಟಿಯ ಮೇಲೆ "ವಿವಿಧವಿಧ ಮಾನ್ಯ ಕುಲಪತಿಗಳ ಅಧಿಕೃತ ನಿವಾಸಕ್ಕೆ ಅಗತ್ಯ ಸಾಮಗ್ರಿಗಳನ್ನು ಖರೀದಿಸುವ ಸಂಬಂಧ ದರಪಟ್ಟಿ" ಎಂದು ನಮೂದಿಸಿ ಕುಲಸಚಿವರು, ಕಲಾಮುಖಿ, ಮೈಸೂರು ಇವರಿಗೆ ಖುದ್ದಾಗಿ/ಅಂಚೆ ಮೂಲಕ ದಿನಾಂಕ: 20.12.2019ರ ಒಳಗೆ ತಪ್ಪದೆ ಸಲ್ಲಿಸಲು ಕೋರಲಾಗಿದೆ.

Dear Sir,

**Subject:** Estimate for providing and supplying the following items to the Hon'ble Vice-Chancellor's House

\*\*\*\*\*

1. Sealed competitive quotation are invited by the undersigned for the following items of work.

Sl No	Product Description	Qty	Amount
1	D'decor curtain fabric	49.20	
2	Curtain Stitching	49.20	
3	Ring	200 no.	
4	Carpet Runner	2 no.	
5	Bath Mat	2 no.	
6	Bath Mat	2 no.	
7	Bath Mat	2 no.	
8	Bath Mat	1 no.	
9	Plastic Hygienic Durosoft Mat	1 no.	
10	Blanket Florida White Double	2 no.	
11	Blanket Portico Double	1 no.	
12	Blanket Sheetal single	2 no.	
13	Pillow Cover	12 no.	
14	Blanket Double	2 no.	
15	78" x 72" x 6" Duroflex Recharge	1 no.	
16	Bedspread White 108" x 108"	4 no.	
17	Bedspread White 60" x 108"	6 no.	
SGST /CGST INCUDING		TOTAL Rs,	

2. Quoted Price:
- The tendered shall quote for items in the format of quotation attached;
  - The specification should be drafted to permit the widest possible competition and at the same time present a clear statement of the required standards of workmanship, materials, and performances of the goods to be procured.
  - Reference to Brand name and catalogue number should be avoided as far as possible. Where unavoidable, they should be followed by the words 'or at least equivalent'.
  - All duties, taxes and other levies payable by the tendered (including tax on the finished goods) shall be included in the rate.
  - The rates quoted for each item shall be fixed for the duration of the contract and shall not be subject to any adjustment.
  - Rates for supply of partial quantity of an item are not acceptable.
  - Corrections if any shall be made by crossing out, initialing, dating and rewriting.
  - Cable of facsimile quotations are not acceptable.

3. Each tender must submit only one quotation

4. Evaluation of quotations

- The purchaser will evaluate and compare the quotations determined to be substantially responsible i.e., which are properly signed, and conform to the terms and conditions and specifications in the following manner:
- The evaluation would be done for all the items put together. The items for which no rated have been quoted would be treated as Zero and the total amount would be computer accordingly. Purchaser will award the contract to the responsive tenderer, whose total cost for all the items put together is the lowest.

5. Award of Contract:

- The purchaser will be award the contract to the tenderer whose quotation has been determined to be substantially responsible and who has offered the lowest price as per para 4 (b) above.
- The purchaser reserve the right at the time of contract award to increase or decrease the quantities of any or all of the items indicated in Para I 25% without any change in the unit price or any terms and conditions.
- Normal commercial warranty/guarantee if available shall be applicable to the supplied goods;
- Payment shall be made after the delivery of the goods and their acceptance.
- Notwithstanding the above, the purchaser reserves the right to accept or reject any quotations and to cancel the quotation process and reject all quotations at any time prior to the award of the contract.

6. Last date and time of receipt of quotations:

You are requested to submit the sealed quotations super scribed on the envelope as "Quotations for the above due date on 20.12.2019 latest by 5.30 PM hours.

We look forward to receiving your quotations.

By Order

Assistant Executive Engineer

**Attachment: Schedule of Quotation Form**

ಪ್ರತಿ:-

- ವಿಶೇಷ ಅಧಿಕಾರಿಗಳು, ಮಾನ್ಯ ಕುಲಪತಿಗಳ ಕಾರ್ಯಾಲಯ ಕರಾಮುವಿ, ಮೈಸೂರು ರವರಿಗೆ ಮಾಹಿತಿಗಾಗಿ,
- ಕುಲಸಚಿವರ ಆಪ್ತ ಸಹಾಯಕರು, ಕರಾಮುವಿ, ಮೈಸೂರು
- ನಿರ್ದೇಶಕರು, ಐಟಿ ವಿಭಾಗ, ಕರಾಮುವಿ, ಮೈಸೂರು ರವರಿಗೆ ಈ ಪ್ರಕಟಣೆಯನ್ನು ವಿವಿಧೀನಿಯದ ಅಧಿಕೃತ ವೆಬ್‌ಸೈಟ್ ನಲ್ಲಿ ದಿನಾಂಕ 20.12.2019 ರವರೆಗೆ ಪ್ರಕಟಿಸಲು ತಿಳಿಸಲಾಗಿದೆ.
- ಕಛೇರಿ ಪ್ರತಿ.

To,

**Registrar**  
Karnataka State Open University  
Mukthagangotri, Mysuru - 06.

Dear Sir,

**Subject :** Estimate for providing and supplying the following items to the  
Hon'ble Vice-Chancellor's House

\*\*\*\*\*

Sl No	Product Description	Qty	Amount
1	D'decor curtain fabric	49.20	
2	Curtain Stitching	49.20	
3	Ring	200 no.	
4	Carpet Runner	2 no.	
5	Bath Mat	2 no.	
6	Bath Mat	2 no.	
7	Bath Mat	2 no.	
8	Bath Mat	1 no.	
9	Plastic Hygienic Durosoft Mat	1 no.	
10	Blanket Florida White Double	2 no.	
11	Blanket Portico Double	1 no.	
12	Blanket Sheetal single	2 no.	
13	Pillow Cover	12 no.	
14	Blanket Double	2 no.	
15	78" x 72"x 6" Duroflex Recharge	1 no.	
16	Bedsread White 108" x 108"	4 no.	
17	Bedsread White 60" x 108"	6 no.	
<b>SGST /CGST INCUDING</b>		<b>TOTAL Rs,</b>	

Gross Total Cost Rs. \_\_\_\_\_ (in figures)

Rs. \_\_\_\_\_ (in words)

We agree to execute the above said work in accordance with the technical specifications for a total contract price Rs. \_\_\_\_\_ (in figures) (Rupees \_\_\_\_\_ (in words), within the period specified in the invitations of quotation.

Name: \_\_\_\_\_

Signature: \_\_\_\_\_

Date: \_\_\_\_\_